

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್
|| ವಿಣ್ಣವರ್ ತಂಗಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ವಿಣ್ಣವರ್ ತಂಗಳ್ ||

ತಿರುಕ್ಕಣ್ಣಪುರಂ -4

‡ವಿಣ್ಣವರ್ ತಂಗಳ್ ಪೆರುಮಾರ್ * ತಿರುಮಾರ್ವರ್ *
ಮಣ್ಣವರ್ ಎಲ್ಲಾಂ ವಣಂಗುಂ * ಮಲಿ ಪುಗಲ್ ಶೇರ್ *
ಕಣ್ಣಪುರತ್ತೆಂ ಪೆರುಮಾರ್ * ಕದಿರ್ ಮುಡಿಮೇಲ್ *
ವಣ್ಣ ನಱು ತುಱಾಯ್ * ವಂದೂದಾಯ್ ಕೋಲ್ ತುಮ್ಮೀ!(೧)

ವೇದ ಮುದಲ್ವರ್ * ವಿಳಂಗು ಪುರಿ ನೂಲ್ *
ಪಾದಂ ಪರವಿ * ಪ್ಪಲರುಂ ಪಣಿಂದೇತ್ತಿ *
ಕಾದನೈ ಶೆಯ್ಯುಂ * ಕಣ್ಣಪುರತ್ತೆಂ ಪೆರುಮಾರ್ *
ತಾದು ನಱು ತುಱಾಯ್ * ತಾಱಂದೂದಾಯ್ ಕೋಲ್ ತುಮ್ಮೀ!(೨)

ವಿಂಡ ಮಲರ್ ಎಲ್ಲಾಂ * ಊದಿ ನೀ ಎರ್ ಪೆಱುದಿ *
ಅಂಡ ಮುದಲ್ವರ್ * ಅಮರರ್ಗಳ್ ಎಲ್ಲಾರುಂ *
ಕಂಡು ವಣಂಗುಂ * ಕಣ್ಣಪುರತ್ತೆಂ ಪೆರುಮಾರ್ *
ವಂಡು ನಱು ತುಱಾಯ್ * ವಂದೂದಾಯ್ ಕೋಲ್ ತುಮ್ಮೀ!(೩)

ನೀರ್ ಮಲಿಗಿನ್ವದೋರ್ * ಮೀನಾಯ್ ಓರ್ ಆಮೈಯುಮಾಯ್ *
ಶೀರ್ ಮಲಿಗಿನ್ವದೋರ್ * ಶಿಂಗ ಉರುವಾಗಿ *
ಕಾರ್ ಮಲಿ ವಣ್ಣ * ಕಣ್ಣಪುರತ್ತೆಂ ಪೆರುಮಾರ್ *
ತಾರ್ ಮಲಿ ತಣ್ ತುಱಾಯ್ * ತಾಱಂದೂದಾಯ್ ಕೋಲ್ ತುಮ್ಮೀ!(೪)

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ರ as ತ್ರ and ನ್ಱ, respectively.

ಏರಾರ್ ಮಲರ್ ಎಲ್ಲಾಂ * ಊದಿ ನೀ ಎನ್ ಪೆಱುದಿ *
 ಪಾರಾರ್ ಉಲಗಂ ಪರವ * ಪೈರುಂಗಡಲುಳ್ *
 ಕಾರ್ ಆಮೈ ಆನ * ಕಣ್ಣಪುರತ್ತೆಂ ಪೆರುಮಾನ್ *
 ತಾರಾರ್ ನಱುನ್ ತುಱಾಯ್ * ತಾಱ್ಂದೂದಾಯ್ ಕೋಲ್ ತುಮ್ಮೀ ! (೫)

ಮಾರ್ವಿಲ್ ತಿರುವನ್ * ವರ್ನ್ ಏಂದು ಚಕ್ಕರತ್ತನ್ *
 ಪಾರೈ ಪ್ಪಿಳಂದ * ಪರಮನ್ ಪರಂಜೋದಿ *
 ಕಾರಿಲ್ ತಿಗಱ್ * ಕಾಯಾ ವಣ್ಣನ್ ಕದಿರ್ ಮುಡಿಮೇಲ್ *
 ತಾರಿಲ್ ನಱುನ್ ತುಱಾಯ್ * ತಾಱ್ಂದೂದಾಯ್ ಕೋಲ್ ತುಮ್ಮೀ ! (೬)

ವಾಮನ್ ಕಱ್ಕಿ * ಮದುಶೂದನ್ ಮಾದವನ್ *
 ತಾರ್ ಮನ್ನು * ದಾಶರದಿಯಾಯ ತಡಮಾವನ್ *
 ಕಾಮನ್ ತನ್ ತಾದೈ * ಕಣ್ಣಪುರತ್ತೆಂ ಪೆರುಮಾನ್ *
 ತಾಮ ನಱುನ್ ತುಱಾಯ್ * ತಾಱ್ಂದೂದಾಯ್ ಕೋಲ್ ತುಮ್ಮೀ ! (೭)

ನೀಲ ಮಲರ್ಗಳ್ * ನೆಡು ನೀರ್ ವಯಲ್ ಮರುಂಗಿಲ್ *
 ಶಾಲ ಮಲರ್ ಎಲ್ಲಾಂ * ಊದಾದೇ * ವಾಳರಕ್ಕರ್ *
 ಕಾರ್ * ಕಣ್ಣಪುರತ್ತೆಂ ಪೆರುಮಾನ್ ಕದಿರ್ ಮುಡಿಮೇಲ್ *
 ಕೋಲ ನಱುನ್ ತುಱಾಯ್ * ಕೊಂಡೂದಾಯ್ ಕೋಲ್ ತುಮ್ಮೀ ! (೮)

ನಂದನ್ ಮದಲೈ * ನಿಲ ಮಂಗೈ ನಲ್ ತುಣೈವನ್ *
 ಅಂದ ಮುದಲ್ವನ್ * ಅಮರ್ಗಳ್ ತಂ ಪೆರುಮಾನ್ *
 ಕಂದಂ ಕಮಱ್ * ಕಾಯಾ ವಣ್ಣನ್ ಕದಿರ್ ಮುಡಿಮೇಲ್ *
 ಕೊಂದು ನಱುನ್ ತುಱಾಯ್ * ಕೊಂಡೂದಾಯ್ ಕೋಲ್ ತುಮ್ಮೀ ! (೯)

‡ವಂಡಮರುಂ ಶೋಲೈ * ವಯಲ್ ಆಲಿ ನಲ್ ನಾಡನ್ *
 ಕಂಡ ಶೀರ್ ವೆನ್ನಿ * ಕ್ಕಲಿಯನ್ ಒಲಿ ಮಾಲೈ *
 ಕೊಂಡಲ್ ನಿಱಿ ವಣ್ಣನ್ * ಕಣ್ಣಪುರತ್ತಾನೈ *
 ತೊಂಡರೋಂ ಪಾಡ * ನಿನ್ನೆಂದೂದಾಯ್ ಕೋಲ್ ತುಮ್ಮೀ ! (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||